

ಸಾಕ್ಷಿಯನ್ನು ದಿನಾಂಕ: 31.07.2025 ರಂದು ಕರೆಯಿಸಿ ಪ್ರಮಾಣ ವಚನ ಮಾಡಿಸಲಾಯಿತು.

ಪಾಟೀ ಸವಾಲು: ಶ್ರೀ ಪಿ.ಜಿ.ಟಿ. ವಕೀಲರಿಂದ:

ಸದ್ರಿ ಸಾಲವನ್ನು ನಮ್ಮ ಹಿಂದಿನ ಮೇನೇಜರ್ ರವರು ಮಂಜೂರು ಮಾಡಿದ್ದಾರೆ. ನಾನು ಆ ಸಮಯದಲ್ಲಿ ಸಿಬ್ಬಂದಿಯಾಗಿ ಪಿಯಾರ್ಥಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದೆನು. ಸದ್ರಿ ಸಾಲವನ್ನು ಅಬ್ದುಲ್ ರೆಹಮಾನ್ ರವರು ವ್ಯಾಪಾರದ ಸಲುವಾಗಿ ಪಡೆದಿದ್ದಾರೆ. ಸದ್ರಿ ಸಾಲಗಾರನಿಂದ ವ್ಯಾಪಾರದ ಕುರಿತಾದ ದಾಖಲೆಗಳನ್ನು ನಾವು ಪಡೆದಿದ್ದು ಇರುವುದಿಲ್ಲ. ಸಾಲ ನೀಡುವಾಗ ನಾವು ಸಾಲಗಾರನಿಂದ ಆಧಾರ ಕಾರ್ಡ್ ಹಾಗೂ ಕೆ.ವಾಯ್.ಸಿ. ದಾಖಲೆಗಳನ್ನು ಪಡೆದಿದ್ದೆವು. ಸದ್ರಿ ಸಾಲಗಾರನಿಗೆ ಪಿಗ್ಮಿ ಆಧಾರದ ಮೇಲೆ ಸಾಲವನ್ನು ಮಂಜೂರು ಮಾಡಿದ್ದೇವೆ. ಸಾಲಗಾರನು ಈ ಹಿಂದೆಯೂ ಸಹ ನಮ್ಮ ಶಾಖೆಯಲ್ಲಿ ಸಾಲವನ್ನು ಪಡೆದಿದ್ದನು. ಸದ್ರಿ ಹಿಂದಿನ ಸಾಲವನ್ನು 2021 ನೇ ಸಾಲಿನಲ್ಲಿ ಸಾಲಗಾರನು ಚುಕ್ತಾ ಮಾಡಿದ್ದಾನೆ ಹಾಗೂ ಪ್ರಸ್ತುತ ಪ್ರಕರಣದ ಸಾಲದ ಮೊತ್ತ ರೂ.2,50,000/- ನ್ನು 2021 ನೇ ಸಾಲಿನಲ್ಲಿಯೇ ಪಡೆದಿದ್ದಾನೆ.

ಸಾಲಗಾರನು 11 ಕಂತುಗಳನ್ನು ತುಂಬಿದ್ದಾನೆ. ಒಂದು ಕಂತಿಗೆ ಅಂದಾಜು ರೂ.10,300/- ಬರುತ್ತದೆ. ಸಾಲಗಾರನು ಒಟ್ಟಾರೆಯಾಗಿ ಇಲ್ಲಿಯವರೆಗೆ ರೂ.1,53,000/- ಮೊತ್ತವನ್ನು ತುಂಬಿದ್ದಾನೆ. ಸಾಲಗಾರನು ದಿನಾಂಕ: 08.04.2021 ರಂದು ಸಾಲವನ್ನು ಪಡೆದಿದ್ದಾನೆ. ಸದ್ರಿ ಸಾಲಕ್ಕೆ 15% ಬಡ್ಡಿ ಇದೆ. ಸಾಲಗಾರನು ಕೊನೆಯದಾಗಿ ಹಣವನ್ನು ತುಂಬಿದ ದಿನಾಂಕ ನನಗೆ ನೆನಪಿಲ್ಲ. ಸದ್ರಿ ಪ್ರಕರಣದಲ್ಲಿ ದಾಖಲಾದ ಮೊತ್ತವನ್ನು ಸಾಲಗಾರನು ತುಂಬಿದರೆ, ಆತನ ಸಾಲ ಚುಕ್ತಾ ಆದಂತಾಗುತ್ತದೆ. ಸಾಲ ಕಟ್‌ಬಾಕಿಯಾದಾಗ ಸಾಲಗಾರನಿಗೆ ನಾವು ನೋಟೀಸನ್ನು ನೀಡಿದ್ದೇವೆ.

ಸದ್ರಿ ಪ್ರಕರಣದಲ್ಲಿ ದಾಖಲಾದ ಮೊತ್ತದಲ್ಲಿ ಅಸಲು ಮತ್ತು ಬಡ್ಡಿ ಎಷ್ಟಿದೆ ಎಂಬುದನ್ನು ನನಗೆ ಈಗ ಹೇಳಲು ಆಗುವುದಿಲ್ಲ. ನಾವು ಸಾಲಗಾರನ ಮನೆಗೆ ಸಾಲದ ವಸೂಲಿಗಾಗಿ ಹೋಗಿದ್ದೆವು. ಸಾಲಗಾರನು ಮನೆಯಲ್ಲೇ ಇದ್ದನು. ಆರೋಪಿಯು ಸಾಲವನ್ನು ಮರುಪಾವತಿ ಮಾಡುವ ಸಲುವಾಗಿ ಚೆಕ್‌ನ್ನು ನೀಡಿದ್ದಾರೆ. ಆರೋಪಿಯು ಟೇಲರಿಂಗ್ ಕೆಲಸ ಮಾಡುತ್ತಾರೆ. ಆರೋಪಿಯೂ ಸಹ ನಮ್ಮ ಶಾಖೆಯಲ್ಲಿ ಸಾಲವನ್ನು ಪಡೆದಿದ್ದಾರೆ. ಆರೋಪಿಯ ಮೇಲೂ ಸಹ ಚೆಕ್‌ಬೌನ್ಸ್ ಪ್ರಕರಣ ದಾಖಲಾಗಿದೆ. ಆರೋಪಿಯಾದ ರಹೀನಾ ಪಡೆದ ಸಾಲಕ್ಕೆ ಅವರ ತಾಯಿ ಚೆಕ್‌ನ್ನು ನೀಡಿದ್ದರು.

(ಈ ಹಂತದಲ್ಲಿ ಪಾಟೀ ಸವಾಲಿಗೆ ವಕೀಲರು ಸಮಯ ಕೇಳಿದ್ದು ಸಮಯ ನೀಡಲಾಯಿತು.)

(ತೆರೆದ ನ್ಯಾಯಾಲಯದಲ್ಲಿ ನನ್ನ ಹೇಳಿಕೆಯಂತೆ ಗಣಕೀಕೃತಗೊಳಿಸಲಾಯಿತು.)

ಓ ಹೆ ಕೇ ಸರಿ ಇದೆ.

ಸಹಿ ಇದೆ/-

ಪ್ರ.ದ.ನ್ಯಾಯದಂ., ಹೊನ್ನಾವರ.